

Section 4(1)(b)(i)- Organisational structure, aims and functions

| Sl. no | Name of the Organisation | Address | Aims | Functions |
|--------|----------------------------------|----------------------------------------------------------------|-----------------------------------------------------------------------------------------------------------------------------------------------------------------------------------------------------------------------------------------------------------------------------------------------------------------|-----------------------------------------------------------------------------------------------------------------------------------------------------------------------------------------------------------------------------------------------------------------------------------------------------------------|
| 01 | ಉಪ ಆರೋಗ್ಯಾಧಿಕಾರಿ (ಚಿಕ್ಕಪೇಟೆ) ವಲಯ | ಉಪ ಆರೋಗ್ಯಾಧಿಕಾರಿ (ಚಿಕ್ಕಪೇಟೆ) ವಲಯ ಕಣ್ಣೀರಿ ಜೆ.ಸಿ.ರನ್ಸೆ ಬೆಂಗಳೂರು. | <p>ಬೆಂಗಳೂರು ಮಹಾನಗರ ಪಾಲಿಕೆ ಚಿಕ್ಕಪೇಟೆ ವಲಯಕ್ಕೆ ಸಂಬಂಧಿಸಿದಂತೆ, ಉದ್ದಿಮೆ ಪರವಾನಗಿಗಳು ಹಾಗೂ ಸಾರ್ವಜನಿಕರು ನೀಡುವ ದೂರುಗಳಿಗೆ ಸ್ವಂದಿಸಿ ದೂರು ನೀಡಿಸುವುದು. ಜನನ ಮತ್ತು ಮರಣ ವಿಭಾಗದ ದೃಢೀಕರಣ ಪತ್ರವನ್ನು ನೀಡುವ ಬಗ್ಗೆ. ವ್ಯವಸ್ಥೆ ಮಾಡುವುದು ಮತ್ತು ಸಾರ್ವಜನಿಕ ಆರೋಗ್ಯ ಬಗ್ಗೆ ಕಾಳಜಿ ವರ್ಷಿಸುವುದು ಹಾಗೂ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಮೇಲ್ಮೈಚಾರಣೆ.</p> | <p>ಬೆಂಗಳೂರು ಮಹಾನಗರ ಪಾಲಿಕೆ ಚಿಕ್ಕಪೇಟೆ ವಲಯಕ್ಕೆ ಸಂಬಂಧಿಸಿದಂತೆ, ಉದ್ದಿಮೆ ಪರವಾನಗಿಗಳು ಹಾಗೂ ಸಾರ್ವಜನಿಕರು ನೀಡುವ ದೂರುಗಳಿಗೆ ಸ್ವಂದಿಸಿ ದೂರು ನೀಡಿಸುವುದು. ಜನನ ಮತ್ತು ಮರಣ ವಿಭಾಗದ ದೃಢೀಕರಣ ಪತ್ರವನ್ನು ನೀಡುವ ಬಗ್ಗೆ. ವ್ಯವಸ್ಥೆ ಮಾಡುವುದು ಮತ್ತು ಸಾರ್ವಜನಿಕ ಆರೋಗ್ಯ ಬಗ್ಗೆ ಕಾಳಜಿ ವರ್ಷಿಸುವುದು ಹಾಗೂ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಮೇಲ್ಮೈಚಾರಣೆ.</p> |

Section 4(1)(b)(ii)- Powers and duties of officers and employees

| Sl. no | Designation of the official/ employee | Duties allotted | Powers |
|--------|---------------------------------------|----------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------|-------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------|
| 01 | ಉಪ ಆರೋಗ್ಯಾಧಿಕಾರಿ (ಚಿಕ್ಕಪೇಟೆ) ವಲಯ | <p>ಉಪ ಆರೋಗ್ಯಾಧಿಕಾರಿ (ಚಿಕ್ಕಪೇಟೆ) ವಲಯ ಕಣ್ಣೀರಿಯ ಮುಖ್ಯಸ್ಥಾಗಿಯು. ಅಡಳಿತಾತ್ಮಕ ವಿಷಯಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳು, ಸೊಳ್ಳಿನಿಯಂತ್ರಣ ಕೆಲಸ ಕಾರ್ಯಗಳ ನಿರ್ವಹಣೆ ಹಾಗೂ ಉದ್ದಿಮೆ ಪರವಾನಗಿಗಳ ಕೆಲಸ ಕಾರ್ಯಗಳು, ಆರೋಗ್ಯ ಶಿಬಿರಗಳನ್ನು ಏರ್ಪಡಿಸುವುದು, ಸಾಂಕ್ರಾಮಿಕ ದೋಗಳ ಹತ್ತೋಟೆ & ನಿರ್ವಹಣೆ, ವಾತ್ತಿಯಲ್ಲಿ ಬರುವ ಅಸ್ತ್ರೀ/ ಖಾಸಗಿ ಅಸ್ತ್ರೀಗಳ ಮೇಲ್ಮೈಚಾರಣೆ, ಕಣ್ಣೀರಿ ಮೇಲ್ಮೈಚಾರಣೆ ಹಾಗೂ ನಿಯಂತ್ರಣದ ಅಧಿಕಾರವನ್ನು ಹೊಂದಿರುತ್ತಾರೆ, ಸಂಚಿತ ವೇತನದ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ</p> | <p>ಅಡಳಿತಾತ್ಮಕ ವಿಷಯಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳು, ಸೊಳ್ಳಿನಿಯಂತ್ರಣ ಕೆಲಸ ಕಾರ್ಯಗಳ ನಿರ್ವಹಣೆ ಹಾಗೂ ಉದ್ದಿಮೆ ಪರವಾನಗಿಗಳ ಕೆಲಸ ಕಾರ್ಯಗಳು ಆರೋಗ್ಯ ಶಿಬಿರಗಳನ್ನು ಏರ್ಪಡಿಸುವುದು, ಸಾಂಕ್ರಾಮಿಕ ದೋಗಳ ಹತ್ತೋಟೆ & ನಿರ್ವಹಣೆ, ವಾತ್ತಿಯಲ್ಲಿ ಬರುವ ಅಸ್ತ್ರೀ/ ಖಾಸಗಿ ಅಸ್ತ್ರೀಗಳ ಮೇಲ್ಮೈಚಾರಣೆ, ಕಣ್ಣೀರಿ ಮೇಲ್ಮೈಚಾರಣೆ ಹಾಗೂ ನಿಯಂತ್ರಣದ ಅಧಿಕಾರವನ್ನು ಹೊಂದಿರುತ್ತಾರೆ, ಸಂಚಿತ ವೇತನದ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ.</p> |

| | | | |
|----|----------------------------|----------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------|---|
| 02 | ವ್ಯವಸ್ಥಾಪಕರು :-ಖಾಲಿ | ಉಪ ಆರೋಗ್ಯಾಧಿಕಾರಿ (ಚಿಕ್ಕಪೇಟೆ) ವಲಯ ಕಳೇರಿಯ ಸಿಬ್ಬಂದಿ ಆಡಳಿತ ಸುದಾರಣೆ, ಡಿ.ಸಿ.ಬಿ ನಿಗದಿತ ಪರಮಾನಗಿಗೆಳ ಶುಲ್ಕ, ಅಡಿಟ್ ಉತ್ತರ ವಹಿಗಳ ನಿರ್ವಹಣೆ ಇತ್ತೂದಿ.(ಖಾಲಿ ಹುದ್ದೆ ಇರುವುದರಿಂದ ಶಿವಮುತ್ತ ಪ್ರಥಮ ದಜೀರ್ ಗುಮಾಸ್ತರು ಕಾರ್ಯನಿರ್ವಹಣೆಯನ್ನು ತಾರೆ | - |
| 03 | ಪ್ರಥಮ ದಜೀರ್ ಗುಮಾಸ್ತರು | ಉಪ ಆರೋಗ್ಯಾಧಿಕಾರಿ (ಚಿಕ್ಕಪೇಟೆ) ವಲಯ ಕಳೇರಿ ದಾಸ್ತಾನು ವಹಿಗಳನಿರ್ವಹಣೆ, ಸಿಬ್ಬಂದಿವರ್ಗದ ಸೇವಾನಿರ್ವಹಣೆ, ಸಿಬ್ಬಂದಿವರ್ಗದವರ ಸಂಬಳದ ಬಿಲ್ಲು ಸೇವಾವಹಿಗಳ ನಿರ್ವಹಣೆ, ಅಡಿಟ್ ಉತ್ತರ ವಹಿಗಳ ನಿರ್ವಹಣೆ ಇತ್ತೂದಿ. (ವ್ಯವಸ್ಥಾಪಕರ ಕಾರ್ಯನಿರ್ವಹಣೆಯನ್ನು ನಿರ್ವಹಿಸುವುದು). | - |
| 04 | ದೀಪ್ತಿಯ ದಜೀರ್ಗುಮಾಸ್ತರು | ಉಪ ಆರೋಗ್ಯಾಧಿಕಾರಿ (ಚಿಕ್ಕಪೇಟೆ) ವಲಯ ಕಳೇರಿಯಲ್ಲಿ ಟಿಪಾಲು ಸ್ಪೀಕ್ಯೂತಿ ಹಾಗೂ ವಿಲೇವಾರಿ ಅಡಳಿತಾತ್ಮಕ ಶುಲ್ಕದ ಸ್ಪೀಕ್ಯೂತಿ ಹಾಗೂ ಬಜಾನೆ ಸಂದಾಯ, ಕಳೇರಿ ದೂರವಾಳಿ ಬಿಲ್ಲು ವೈದ್ಯಕೀಯ ಧನಸಹಾಯ ಕಡತಗಳ ನಿರ್ವಹಣೆ, ಮಾಹಿತಿ ಹಕ್ಕು ಕಾಲ್ಯಾಗೆ ಸಂಬಂಧಿಸಿದ ಕಡತಗಳ ನಿರ್ವಹಣೆ, ಇತ್ತೂದಿ. ಚಿಕ್ಕಪೇಟೆ ವಲಯದಲ್ಲಿ ವೇತನ ಪಡೆದು ಓ.ಒ.ಡಿ. ಆಧಾರದ ಹೇಳಿ ಸರ್ಕಾರೀ ಕಾರ್ಯನಿರ್ವಹಣೆ ಅಭಿಯಂತರರು ವಿಜಯನಗರ ಉಪವಿಭಾಗ ಕಾರ್ಯನಿರ್ವಹಿಸುತ್ತಾರೆ. ಇವರ ಕೆಲಸವನ್ನು ಪ್ರಥಮ ದಜೀರ್ ಗುಮಾಸ್ತರು ಶಿವಮುತ್ತ ರವರು ಕಾರ್ಯನಿರ್ವಹಿಸುತ್ತಾರೆ | - |
| 05 | ದೀಪ್ತಿಯ ದಜೀರ್ ಗುಮಾಸ್ತರು | ವಾಡ್-118, 119, 142, 143, 144, 145, 153, ಪರವಾನಗಿ ಕೆಲಸಕಾರ್ಯಗಳ ನಿರ್ವಹಣೆ, ಕಳೇರಿಯ ದಾಸ್ತಾನ ಅಡಿಯಲ್ಲಿನ, ಮಾಹಿತಿ ಹಕ್ಕು ಕಾಲ್ಯಾದೆ-2005ರ ಅಡಿಯಲ್ಲಿ ಅರ್ಜಿಗಳ ವಿಲೇವಾರಿ ಹಾಗೂ ಇತ್ತೂದಿ ಕೆಲಸ ಕಾರ್ಯಗಳು. (ಖಾಲಿ ಹುದ್ದೆ ಇರುವುದರಿಂದ ಶಿವಮುತ್ತ ಪ್ರಥಮ ದಜೀರ್ ಗುಮಾಸ್ತರು ಕಾರ್ಯನಿರ್ವಹಣೆಯನ್ನು ತಾರೆ) | - |
| 06 | ದೀಪ್ತಿಯ ದಜೀರ್ ಗುಮಾಸ್ತರು | ಕಳೇರಿಯ ಪತ್ರಗಳ ಸ್ಪೀಕ್ಯೂತಿ ಮತ್ತು ರವಾನೆ ಹಾಗೂ ಇತ್ತೂದಿ ಕೆಲಸ ಕಾರ್ಯಗಳು. (ಖಾಲಿ ಹುದ್ದೆ ಇರುವುದರಿಂದ ಶಿವಮುತ್ತ ಪ್ರಥಮ ದಜೀರ್ ಗುಮಾಸ್ತರು ಕಾರ್ಯನಿರ್ವಹಣೆಯನ್ನು ತಾರೆ) | - |

Section 4(1)(b)(iii)- Procedure followed in decision-making process

| Activity | Description | Decision-making process/time limit for taking decision/ channels of supervision and accountability | Designation of final decision authority |
|----------------------------------------------------------------------------------------------------|----------------------------------------------------------------------------------------------------|----------------------------------------------------------------------------------------------------|-----------------------------------------|
| ಕೆಲಂಸಿ ಕಾಲ್ಯಾ 1976ರ ಅನ್ವಯ ಮತ್ತು ಮಾನ್ಯ ಆಯುಕ್ತರು ರವರು ನೀಡುವ ಸೂಚನೆ ಮತ್ತು ಅದೇಶದಂತೆ ಕಾರ್ಯನಿರ್ವಹಿಸುವುದು. | ಕೆಲಂಸಿ ಕಾಲ್ಯಾ 1976ರ ಅನ್ವಯ ಮತ್ತು ಮಾನ್ಯ ಆಯುಕ್ತರು ರವರು ನೀಡುವ ಸೂಚನೆ ಮತ್ತು ಅದೇಶದಂತೆ ಕಾರ್ಯನಿರ್ವಹಿಸುವುದು. | ಕೆಲಂಸಿ ಕಾಲ್ಯಾ 1976ರ ಅನ್ವಯ ಮತ್ತು ಮಾನ್ಯ ಆಯುಕ್ತರು ರವರು ನೀಡುವ ಸೂಚನೆ ಮತ್ತು ಅದೇಶದಂತೆ ಕಾರ್ಯನಿರ್ವಹಿಸುವುದು. | |

Section 4(1)(b)(iv)- Norms set for the discharge of functions

| Sl.no | Function/service | Norms/standards of performance set | Time-frame | Reference document prescribing the norms (citizens charter, service charter, etc) |
|-------|-----------------------------------------------------------------------------------------------------------|------------------------------------|------------------------------------------|-----------------------------------------------------------------------------------------------------------|
| 01 | ನಿಗದಿ ಪಡಿಸಿರುವ ಮಾನದಂಡಗಳು ಹಾಗೂ ಮಾನ್ಯ ಅಯುಕ್ತರು ರವರು ಕಾಲ ಕಾಲಕ್ಕೆ ನೀಡುವ ಸೂಚನೆಗಳನ್ನು ಪಾಲಿಸಿ ಕ್ರಮ ವಹಿಸಲಾಗುವುದು. | -- | ಬೇಳೆಗೆ 10:00 ರಿಂದ ಸಂಜೀ 5:30 ರವರೆಗೆ | ನಿಗದಿ ಪಡಿಸಿರುವ ಮಾನದಂಡಗಳು ಹಾಗೂ ಮಾನ್ಯ ಅಯುಕ್ತರು ರವರು ಕಾಲ ಕಾಲಕ್ಕೆ ನೀಡುವ ಸೂಚನೆಗಳನ್ನು ಪಾಲಿಸಿ ಕ್ರಮ ವಹಿಸಲಾಗುವುದು. |

Section 4(1)(b)(v)- Rules, regulations, instructions, manuals and records held/used

| Sl.no | List of Acts, rules, regulations, instructions, manuals | list of Act, rules, etc |
|-------|-----------------------------------------------------------------------|----------------------------------------------------------------------------------------------------|
| 1 | ಕೇಂದ್ರಿಕೆ ಕಾಯ್ದೆ 1976ರ ಅನ್ವಯ ಮತ್ತು ಮಾನ್ಯ ಅಯುಕ್ತರು ರವರು ನೀಡುವ ಸೂಚನೆಗಳು | ಕೇಂದ್ರಿಕೆ ಕಾಯ್ದೆ ಮತ್ತು ಕ್ರಾಂತಿಕ ಸಾರ್ವಜನಿಕ ಮತ್ತು ಸಾರ್ವಜನಿಕ ಮತ್ತು ಮಾನ್ಯ ಅಯುಕ್ತರು ರವರು ನೀಡುವ ಸೂಚನೆಗಳು |

Section 4(1)(b)(vi)- Categories of documents held

| Sl. no | Category of the document | Title of the document | Custodian of the document |
|--------|--------------------------|---------------------------------|-----------------------------------|
| 1 | ಎ ವರ್ಗ | ಅಧಿಕಾರಿ/ನೋಚರರ ಸೇವಾಮುಸ್ತಕ | ಉಪ ಆರೋಗ್ಯಾಧಿಕಾರಿ ಚಿಕ್ಕಪೇಟೆ ವಲಯ |
| 2 | ಬಿ ವರ್ಗ | ಹಾಜರಾತಿ ಮುಸ್ತಕ | |
| 3 | ಬಿ ವರ್ಗ | ಡಿ.ಸಿ.ಬಿ.ಲೋ ಮುಸ್ತಕ | |
| 4 | ಬಿ ವರ್ಗ | ಬಿಂದುವಾಡೆ ವಹಿ | |
| 5 | ಬಿ ವರ್ಗ | ವಿದ್ಯೆ ಮುಸ್ತಕ | |
| 6 | ಬಿ ವರ್ಗ | ಪಿ.ಆರ್.ಮುಸ್ತಕಗಳು | |
| 7 | ಬಿ ವರ್ಗ | ನಗದು ಮುಸ್ತಕ | |
| 8 | ಬಿ ವರ್ಗ | ಡಿ.ಸಿ.ಬಿ. ಮುಸ್ತಕ | |
| 9 | ಬಿ ವರ್ಗ | ಸ್ಪಾರ್ಕ್ ಮುಸ್ತಕ (ರಿಜಿಸ್ಟ್ರೇಷನ್) | |
| 10 | ಬಿ ವರ್ಗ | ಷೈಕ್ಷಣಿಕ ಮುಸ್ತಕ | |

| | | | |
|----|---------|-----------------------------------|--|
| 11 | ಸಿ ವರ್ಗ | ಹಕ್ಕು ಮಾಹಿತಿ ಅರ್ಜಿಗಳ ದಾಖಲೆ ಮನ್ಯತೆ | |
| 12 | ಸಿ ವರ್ಗ | ಇಂಡೆಟ್‌ ಮನ್ಯತೆ | |
| 13 | ಇ ವರ್ಗ | ಸಾಂದರ್ಭಿಕ ರಚಿ ಮಂಜೂರಾತಿ ಮನ್ಯತೆ | |
| 14 | ಇ ವರ್ಗ | ಚೆಲವೆಲನ ಮನ್ಯತೆ | |
| 15 | ಇ ವರ್ಗ | ಸಾರ್ವಜನಿಕರ ದೂರು ದಾಖಲೆ ಮನ್ಯತೆ | |

Section 4(1)(b)(vii)- Arrangement for consultation with, or representation by the members of the public in relation to the formulation of policy or implementation thereof

| Sl. no | Function /service | Arrangement for consultation with, or representation of public in relation with policy formulation | Arrangement for consultation with, or representation of public in relation with policy implementation |
|--------|----------------------------------------------------------------------------------------------------------------------------|-------------------------------------------------------------------------------------------------------------------------------------------------------|-------------------------------------------------------------------------------------------------------------------------------------------------------|
| 01 | ಸಾರ್ವಜನಿಕರಿಂದ ಆರೋಗ್ಯ ಇಲಾಖೆಗೆ ಸಂಬಂಧಿಸಿದ ದೂರು ಬಂದಲ್ಲಿ ದೂರುದಾರರೊಂದಿಗೆ ಸಮಾಲೋಚನೆ ನಡೆಸಿ ಅಭಿಪ್ರಾಯ ಪಡೆದು ಕ್ರಮ ತೆಗೆದುಕೊಳ್ಳಲಾಗುವುದು. | ಪರವಾನಗಿ ಪಡೆದ ಉದ್ದಿಮೆದಾರರು ಹಾಗೂ ಸಾರ್ವಜನಿಕರಿಂದ ದೂರು ಬಂದಲ್ಲಿ ದೂರುದಾರನ್ನು ಮತ್ತು ಉದ್ದಿಮೆದಾರರೊಂದಿಗೆ ಸಮಾಲೋಚನೆ ನಡೆಸಿ ಅಭಿಪ್ರಾಯ ಪಡೆದು ಕ್ರಮ ತೆಗೆದುಕೊಳ್ಳಲಾಗುವುದು. | ಪರವಾನಗಿ ಪಡೆದ ಉದ್ದಿಮೆದಾರರು ಹಾಗೂ ಸಾರ್ವಜನಿಕರಿಂದ ದೂರು ಬಂದಲ್ಲಿ ದೂರುದಾರನ್ನು ಮತ್ತು ಉದ್ದಿಮೆದಾರರೊಂದಿಗೆ ಸಮಾಲೋಚನೆ ನಡೆಸಿ ಅಭಿಪ್ರಾಯ ಪಡೆದು ಕ್ರಮ ತೆಗೆದುಕೊಳ್ಳಲಾಗುವುದು. |

Section 4(1)(b)(viii)- Boards, councils, committees and other bodies constituted as part of the public authority

| Name of board, council, committee etc | Composition | Powers and functions | Whether its meetings are open to the public /whether minutes of meetings accessible for public |
|---------------------------------------|------------------|----------------------|------------------------------------------------------------------------------------------------|
| ಅನ್ವಯಿಸುವುದಿಲ್ಲ. | ಅನ್ವಯಿಸುವುದಿಲ್ಲ. | ಅನ್ವಯಿಸುವುದಿಲ್ಲ. | ಅನ್ವಯಿಸುವುದಿಲ್ಲ. |

Section 4(1)(b)(ix)& Section 4(1)(b) (x)- Directory of officers/ employees and their monthly remuneration

| Sl. no | Name of the officers/employee | Designation | Office address/ contact number/ e-mail ID | Monthly remuneration etc |
|--------|-------------------------------|----------------------------|-----------------------------------------------------------------------------------------------------------------------------------------------|--------------------------|
| 1. | ಆರೋಗ್ಯ ಪ್ರೋತ್ಸಾಹಿಕಾರಿಗಳು | ಆರೋಗ್ಯ ಪ್ರೋತ್ಸಾಹಿಕಾರಿಗಳು | ಉಪ ಆರೋಗ್ಯಾಧಿಕಾರಿ, ಬೆಂಕ್ ಹೆಚ್ ಎಂಬೆಂಟ್ ಪರಿವೀಕ್ಷೆ ಕರು ವಲಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜೆ.ಸಿ. ರಸ್ತೆ ಬೆಂಗಳೂರು. ದೂರಾವಣೆ ಸಂಖ್ಯೆ:- 22117577 | 45300/- |
| 2. | ಶ್ರೀ. ಶಿವಮುತ್ತೆ | ಪ್ರಾಥಮ ದಜ್ಞನುಮಾಸ್ತರು | | 15250/- |
| 3. | ಶ್ರೀ. ಕೆ.ಕೊಂಡಯ್ಯ, | ದ್ವಿತೀಯ ದಜ್ಞನುಮಾಸ್ತರು | | 13000/- |
| 4. | ಶ್ರೀ. ಎ. ಹೇಲು - 118 | ಹಿರಿಯ ಆರೋಗ್ಯ ಪರಿವೀಕ್ಷೆ ಕರು | | 16000/- |
| 5. | ಶ್ರೀ. ತಿಮ್ಮೇಗೌಡ - 119 | ಹಿರಿಯ ಆರೋಗ್ಯ ಪರಿವೀಕ್ಷೆ ಕರು | | 19000/- |
| 6. | ಶ್ರೀ. ಕೆ.ಸಿ. ಕೇಸರಿ - 142 | ಹಿರಿಯ ಆರೋಗ್ಯ ಪರಿವೀಕ್ಷೆ ಕರು | | 19000/- |
| 7. | ಶ್ರೀ. ಟಬಳೇಶ್ -143,153 | ಹಿರಿಯ ಆರೋಗ್ಯ ಪರಿವೀಕ್ಷೆ ಕರು | | 22800/- |
| 8. | ಶ್ರೀ. ಕೊಲ್ಲಿಯ್ಯ -145 | ಹಿರಿಯ ಆರೋಗ್ಯ ಪರಿವೀಕ್ಷೆ ಕರು | | 22200/- |
| 9. | ಶ್ರೀಮತಿ. ಅರ್.ನರಭದೇವಿ | ಹಿರಿಯ ಆರೋಗ್ಯ ಮಹಿಳಾ ಸಹಾಯಕರು | | 26700/- |
| 10. | ಶ್ರೀಮತಿ. ವಿಜಯ | ಹಿರಿಯ ಆರೋಗ್ಯ ಮಹಿಳಾ ಸಹಾಯಕರು | | 21600/- |
| 11. | ಶ್ರೀ. ಎಲ್.ನಾಗೇಂದ್ರ | ಉಪ ನೋಂದಣಿಗಾರರು. | | 13600/- |
| 12. | ಶ್ರೀ. ಎಮ್.ಗೋಪಿ | ಉಪ ನೋಂದಣಿಗಾರರು. | | 12000/- |
| 13. | ಶ್ರೀ. ಎ. ಬಿ. ಸೋಮಶೇಖರ್ | ನಾಲ್ಕುನೇ ದಜ್ಞ ನೋಕರರು | | 9800/- |
| 14. | ಶ್ರೀ. ನಾಗರತ್ನಮ್ಮೆ | ನಾಲ್ಕುನೇ ದಜ್ಞ ನೋಕರರು | | 14200/- |
| 15. | ಶ್ರೀ. ರಾಮಯ್ಯ | ಪೊರಕಾರ್ಮಿಕರು | | 20500/- |
| 16. | ಶ್ರೀ. ನಾಗರಾಜಯ್ಯ | ಎಂ.ಸಿ. ಗ್ರಾಂಗ್ ವೈನ್ | | 15600/- |
| 17. | ಶ್ರೀ. ಕೆರಪ್ಪ. | ರಾತ್ರಿ ಕಾವಲುಗಾರರು | | 14200/- |
| 18. | ಶ್ರೀ. ನಂಜೇಗೌಡ. | ಸಿಜಿಎಂ | | 16400/- |

Section 4(1)(b)(xi)-Budget allocated to each agency including plans, etc

| Agency | Plan/ Programme/ scheme/project/ activity/purpose for which budget is allotted | Proposed expenditure as on last year | Expected outcomes | Report of disbursements made or where such details are available (website, reports, notice board) |
|--------|--------------------------------------------------------------------------------|--------------------------------------|-------------------|---------------------------------------------------------------------------------------------------|
| Nil | Nil | Nil | Nil | Nil |

Section 4(1)(b)(xii)-Manner of execution of subsidy programmes

- a. Information on the nature of subsidy, eligibility criteria for accessing subsidy and designation of officer competent to grant subsidy under various programmes / schemes

| Sl. no | Name of programme/activity | Nature/scale of subsidy | Eligibility criteria for grant of subsidy | Designation of officer for grant of subsidy |
|--------|----------------------------|-------------------------|-------------------------------------------|---------------------------------------------|
| | Nil | Nil | Nil | Nil |

- b. Describe the manner of execution of the subsidy programme

| Sl.no | Name of programme/activity | Application procedure | Sanction procedure | Disbursement procedure |
|-------|----------------------------|-----------------------|--------------------|------------------------|
| | Nil | Nil | Nil | Nil |

Section 4(1)(b)(xiii)- particulars of recipients of concessions, permits or authorisations granted by the public authority

| Sl.no | Name and address of recipient institutions | Nature/quantum of benefit granted | Date of grant | Name & designation of granting authority |
|-------|--------------------------------------------|-----------------------------------|---------------|------------------------------------------|
| | Nil | Nil | Nil | Nil |

Section 4(1)(b)(xiv)- information available in electronic forms

| Sl.no | Electronic data | Description (site address/location where available etc) | Contents or title | Designation and address of the custodian of information (held by whom) |
|-------|---------------------------|---------------------------------------------------------|---------------------------|------------------------------------------------------------------------|
| 1 | Birth Certificate | sasbbmp.com/birthdeath/ | Birth Certificate | Deputy Health Officer Chickpet Range |
| 2 | Death Certificate | | Death Certificate | |
| 3 | Trade licence Certificate | sasbbmp.com/tradelicence/ | Trade licence certificate | |

Section 4(1)(b)(xv)- particulars of facilities available to citizens for obtaining information

| Facility | Description (location of facility/name etc) | Details of information available |
|----------|---------------------------------------------|----------------------------------|
| Nil | Nil | Nil |

Section 4(1)(b)(xvi)- Names, designations and other particulars of public information officers

a. Public information officer(PIO)

| Sl. no | Name of the office /administrative unit | Name & designation of PIO | Office tel.no Residence tel.no Fax | E-mail |
|--------|-------------------------------------------------------------|---------------------------------------------------------------|---------------------------------------|--------------------|
| 01 | ಉಪ ಆರೋಗ್ಯಾರ್ಥಿಕಾರಿ ಜಿಕ್ಕೆಬೇಟೆ ವಲಯ,ಜೆ.ಸಿ.ಆರ್ಸ್.ಬೆಂಗಳೂರು.. | ಡಾ॥ ಎ. ಸಿದ್ದಪ್ಪಾಜಿ ಉಪ ಆರೋಗ್ಯಾರ್ಥಿಕಾರಿ, (ಜಿಕ್ಕೆಬೇಟೆ) ವಲಯ | 080-22117577 | chickmoh@gmail.com |

b. Asst. public information officer

| Sl. no | Name of the office /administrative unit | Name & designation of APIO | Office tel.no residence tel.no Fax | E-mail |
|--------|--------------------------------------------------------------|----------------------------|------------------------------------------|--------------------|
| 1 | ಉಪ ಆರೋಗ್ಯಾರ್ಥಿಕಾರಿ, ಜಿಕ್ಕೆಬೇಟೆ ವಲಯ,ಜೆ.ಸಿ.ಆರ್ಸ್.ಬೆಂಗಳೂರು.. | ಶ್ರೀ ಶಿವಪುತ್ರ ಪ್ರ.ದ.ನ | 080-22117577 | chickmoh@gmail.com |

c. Appellate authority

| Sl. no | Name of the office /administrative unit | Name & designation of appellate authority | Office tel. no residence tel. no Fax | E-mail |
|--------|-----------------------------------------------------------------------------------------------------|--------------------------------------------|--------------------------------------------|---------------------|
| 01 | ಅರೋಗ್ಯಾರ್ಥಿಕಾರಿಗಳು (ದಕ್ಷಿಣ) ಪಾಲಿಕೆ ವಾರ್ಡ್‌ಜ್ಯಾ ಸಂಕೀರ್ಣ, 9ನೇ ಕ್ರಾಸ್, ಜಯನಗರ, 2ನೇ ಬಾಂಕ್ ಬೆಂಗಳೂರು | ಡಾ॥ ಲೋಕೇಶ್ರ ಅರೋಗ್ಯಾರ್ಥಿಕಾರಿಗಳು (ದಕ್ಷಿಣ) | 080-22975750 | hosouth@bbmp.gov.in |

Section 4(1)(b)(xvii)- Any other useful information/ information frequently asked by the public

Please give any other information or details of publications which are of relevance or of use to the citizens or which are frequently asked by the public.

ಪ್ರತಿಂ ವರ್ಷ ಪರಿಷ್ಕರಿಸಲಾಗುವುದು.